

ಜೋತೆಗಿನ ಅನಾಮಿಕ ನಂಟಿಗೆ, ಕಾವ್ಯ, ಸಾಹಿತ್ಯ, ಕಲೆ, ಅಥವಾ ಇವ್ಯಾವ್ಯಾದರ ಹಂಗೂ ಇರದ ನಿರ್ಮಲ ಮಹಿಳಾರ್ಥಿಗಳೇ ಅಸಯಿ ಬೆಕಂಡಿಗಳು ಎಂಬುದನ್ನು ತಮ್ಮ ಪಾರದರ್ಶಕ ಸಹವಾಸಗುಣದಿಂದ ನನ್ನ ಅನುಭವಕ್ಕೆ ತಂದ ಬಂಧು ಮುಕುಂದ ಭೌತಿಕವಾಗಿ ಮರೆಯಾದ ಎಂಟು ವರುಹಗಳ ನಂತರ ಈಗ ಇದನ್ನು ಬರೆಯಲು ನನಗೆ ಸಾಧ್ಯವಾಗಿದೆ. ಇದನ್ನಾತ ಖಂಡಿತ ತಪ್ಪು ತಿಳಿಯುವುದಿಲ್ಲ. ಈಗಲೂ, ನೇನೆಡರೆ ಸಾಕು, “ಮೇಹದಿ ಹಸನ್, ಗುಲಾಮ್ ಆಲಿಗಿಂತ ಹೇಗೆ ವಿಶಿಷ್ಟ?”, “ಗೀತಾದತ್ತ ಮತ್ತು ಗುರುದತ್ತರ ತೀವ್ರಪ್ರಯೋಗ ದಿನಗಳನ್ನು?”, “ಮರಾಲಿ ಕವಿ ಗೈರ್ಸ್ ಮಿಸ್ಟಿರಿಯನ್ನೇ ಮಿಸ್ಟಿಕಲ್ಲೋ?”, ಇಂಥ ಗಂಟೆಗಳ್ಲೇ ಹರಟಿಗೆ ಮುಕುಂದ ಮನಸಲ್ಲಿ ಹಾಜರಾ!

ಅತೀವ ಉತ್ಸಾಹದ ಮತ್ತು ತಾದಾತ್ತವದಿಂದ ಅವರು ಕನ್ನಡಕ್ಕೆ ತಂದ ಹಿಂದಿ ಕವಿ ವಿಜಯಕುಮಾರರ ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸುತ್ತು, ಅವರ ಎಹಸಾಸ್ ಅನ್ನು ಮೇಹಸಾಸ್ ಮಾಡುತ್ತ ಮುಕುಂದ ಜೋತಿಗೆ “ಚಿಯಿಸ್” ಹೇಳುತ್ತೇನೆ.

ಒಂದು ಕೆಯಿ ಹಿಂದೆ
ಮಹ್ಯಾಂದು ಕೆ ನಡೆಯ ಬರುತ್ತಿತ್ತು
ನಂತರ
ಹೇಳುವುದು ಕೇಳುವುದು
ಎಲ್ಲವೂ ಅರ್ಥಹಿನಾವಾಗುತ್ತಿತ್ತು...

ಜನರೆ ಚಂಪಲೀಗಳಲ್ಲಿ ಉಳಿಯುವು
ಇಡೀ ಉರಿನ ಬೀದಿಗಳು...

ಬದುಕು ಏನೂ ಅಲ್ಲ
ಕೇವಲ ಕನ್ಸುಗಳ ಒಂದು ಅಪ್ರಜ್ಞ ವಿವರಣೆ...

ಹತ್ತಿರ ಕೊತ ಈ ಮನುಷ್ಯ
ದೂರ ದೂರ ಕಾಣುತ್ತಾನೆ...

ಆತ ಯಾವಾಗೂಲೂ
ಒಂದು ಕಲ್ಲಿನಂತೆ ಹಿಂದೆಯೇ ಉಳಿಯುತ್ತಿದ್ದ

ದೃಢವಾಗಿ, ಜಡವಾಗಿ, ದುಃಖಿತನಾಗಿ
ಮತ್ತು ಉದ್ದೇಶ ಹೀನ
ಸಾರೆಲ್ಲ ಅವಸನ್ನ
ಹೆದರಿಕೆಯಿಂದ ಸಂಹೋಜದಿಂದ ಮುಚ್ಚಿ
ಮತ್ತೆ ನಂತರ, ಮೆಲ್ಲಿಗೆ ಮುಂದೆ
ಸಾಗುತ್ತಿದ್ದೇವೆ...

ಮಕ್ಕಳು ಯಾವ ಆಟಿಗೆಂಂದ
ಆಡುತ್ತಾರೋ
ರಾತ್ರಿ ಆ ಆಟಿಗೆಂಳ ರಂಕಷ್ಟೆ
ಅಲ್ಲಿ ಇಲ್ಲಿ ಬಿದ್ದುಕೊಂಡಿದೆ...

ಹಾಜರಿಲ್ಲದ ಕವಿ ಕೂಡ
ಕವಿಯೀ ಆಗಿರುತ್ತಾನೆ...



ಜಯಂತ ಕಾಯ್ಯಳೆ

ವಿಶಿಷ್ಟ ಕರೆ, ಕವನ, ಪ್ರಬಂಧ, ಸಿನಿಗೆಂಡೆಗಳನ್ನು ಕನ್ನಡಕ್ಕೆ ಕೆಳಿಟ್ಟಿರುವ ಜಯಂತ ಉತ್ತರ ಕನ್ನಡದ ಗೋಳಿಣಿದವರು. ‘ತೆರೆದಷ್ಟೆ ಬಾಗಿಲು’, ‘ದಗ್ಗಂಡ ಪರಬನ ಅಶ್ವಮೇಧ’, ‘ಅಮೃತಬಲ್ಲಿ ಕಂಡಾಯ’, ‘ಬಣ್ಣದ ಕಾಲು’, ‘ತುಂಫಾನ್ ಮೇಲ್’, ‘ಹಾರ್ಡ್ ಮಿನಾರ್’ ಎಂಬ ಕಥಾಸಂಗ್ರಹಗಳನ್ನು ಪ್ರಕಟಿಸಿದ್ದಾರೆ. 500ಕ್ಕೂ ಹೆಚ್ಚು ಸಿನಿಗೆಂಡೆಗಳನ್ನು ನೀಡಿದ್ದಾರೆ.